

ಈ 1.6 ರಷ್ಟು ಎಂಬುದು ಸಣ್ಣ ಪ್ರಮಾಣ ವನಿಸಿದರೂ, ಭಾಗಶಃ ರೋಗ ನಿರೋಧಕ ಲಿಕೆಗಳನ್ನು ಹಾಕಿಕೊಂಡ ಕೆಲವು ಮತ್ತು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಅಧ್ಯಯನಪ್ರೋಂದು ಸಾಬೀತುಪಡಿಸಿದೆ.

ಅಪಾಯ ತರುವ ಸೋಂಕು

ರೋಗ ನಿರೋಧಕದ ಏರಡನೇ ವರ್ಷದಲ್ಲಿ ನಿಗದಿಯಂತೆ ಮತ್ತು ಗೆ ಮೆನಿಂಬೈಟ್‌ಸ್, ದಡಾರ, ರಚ್ಯಲ್ಲಾ ಮತ್ತು ಮಂಬ್‌ನ ಎರಡನೇ ಡೋಸ್ ಪಡೆದುಕೊಳ್ಳಬೇಕು. ಅದೇ ರೀತಿ, ಸ್ನೇಹೋಣಿಯಾ, ಡಿಪ್ಲೋರಿಯಾ, ಪೆಟ್ರಿಸ್‌, ಚೆಟಿನ್‌, ಹಿಬ್‌ ಮತ್ತು ಪ್ಲಾಗ್ ನಿವಾರಣಗೆ ಬಾಸ್ಟರ್ ಡೋಸ್‌ಗಳನ್ನು ಪಡೆದುಕೊಳ್ಳಬೇಕು. ಒಂದು ವೇಳೆ ಈ ಏರಡನೇ ಡೋಸ್ ಮತ್ತು ಬಾಸ್ಟರ್ ಡೋಸ್ ಅನು ಹಾಕಿಕೊಳ್ಳಿದ್ದರೆ ಮತ್ತು ಕ್ಲಾರ್‌ ರೋಗ ನಿರೋಧಕ ಶಕ್ತಿ ಕುಂದುತ್ತದೆ. ರೋಗಗಳಿಂದ ರಕ್ಷಣೆಕೊಳ್ಳುವ ಸಾಧ್ಯತೆ ಕಡಿಮೆ ಇರುತ್ತದೆ ಹಾಗೂ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ. ಏರಡನೇ ವರ್ಷದಲ್ಲಿ ಮತ್ತು ಗೆ ಮತ್ತು ಹೆಚ್‌ಟೈಟ್‌ ಎ ಲಿಕೆಗಳ ಮೊದಲ ಡೋಸ್ ನಿರೋಧಾಗುತ್ತದೆ. ಬಾಲಾವಸ್ಥೆಯಲ್ಲಿ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಈ ಸೋಂಕುಗಳು ಅತ್ಯಂತ ಅಪಾಯಾಕಾರಿಯಾಗಿರುತ್ತವೆ. ಈ ಹಿನ್ನೆಲೆಯಲ್ಲಿ ಉತ್ತಮ ಮತ್ತು ಆರೋಗ್ಯಕರವಾದ ಪ್ರಾಧಾವಸ್ಥಾಗಿ 1 ರಿಂದ 2 ವರ್ಷದ ಮತ್ತು ಗೆ ಬಾಲಾವಸ್ಥೆಯ ಲಿಕೆಗಳನ್ನು ಹಾಕಿಸುವುದು ಸೂಕ್ತ.

ಎಕಾವಕಿ ಹರಡುವ ಸೋಂಕು

ಮತ್ತು ಭಾಗಶಃ ರೋಗ ನಿರೋಧಕ ಲಿಕೆಗಳನ್ನು ಹಾಕಿಕೊಂಡಿದ್ದಲ್ಲಿ ಸಾಮಾಂತಿಕ ಸೋಂಕು ಹರಡಿದಾಗ ಬರುವ ಅಪಾಯ ಹೆಚ್ಚು. ಭಾರತದಲ್ಲಿ ಸಂಪ್ರಯಾರ್ಥ 2023ರಿಂದ ಫೆಬ್ರುವರಿ 2024ರ ಅವಧಿಯಲ್ಲಿ 13,000ಕ್ಕೂ ಹೆಚ್ಚು ದಡಾರ ಪ್ರಕರಣಗಳು ಕಂಡುಬಂದಿವೆ ಮತ್ತು ಈ ದಡಾರ ಹರಡಿದ ಪ್ರಮಾಣ ಜಾಗತಿಕವಾಗಿ 4ನೇ ಸ್ಥಾನ ಹೊಂದಿದೆ. ಮತ್ತು ಕ್ಲಾರ್ ಸಂಪ್ರಯಾರ್ಥ ರೋಗ ನಿರೋಧಕಗಳನ್ನು ಹಾಕಿಕೊಳ್ಳಲ್ಲಿ ಸೋಂಕುಗಳು ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಮತ್ತು ಮತ್ತು ಗೆ ಮತ್ತು ಗೆ ಹರಡುವುದು ಅತ್ಯಂತ ಇದು ಮತ್ತು ಸೋಂಕು ಅಥವಾ ರೋಗ ಹರಡುವುದನ್ನು ತಡೆಯಲು ನರವಾಗುತ್ತದೆ.

ಮಗುವಿನ ಬೆಳವಣಿಗೆಗೆ ಅಡ್ಡಿ

2.5 ರಿಂದ 3 ವರ್ಷದವರಿಧಾಗ್ ಶಾಲೆಗೆ ಹೋಗಲು ಆರಂಭಿಸಿದ ಸಂದರ್ಭದಲ್ಲಿ ಮತ್ತು ಗೆ ಸೋಂಕುಗಳು ಬಹುಬೇಗನೇ ಹರಡಿಕೊಳ್ಳುತ್ತವೆ. 2ನೇ ವರ್ಷದವರಿಧಾಗ್ ನಿರೋಧಕವನ್ನಿಸುವ ಲಿಕೆಗಳನ್ನು ಹಾಕಿಕೊಳ್ಳುವುದೇ ಇದ್ದರೆ ಅಂತಹ ಸೋಂಕುಗಳಿಂದ ಅಪಾಯ ಹೆಚ್ಚಿರುತ್ತದೆ. ಅಲ್ಲದೆ ಲಿಕೆಗಳಿಂದ ಗುಣಪಡಿಸಬಹುದಾದ ರೋಗಗಳಿಂದ ಮತ್ತು ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೇರುತ್ತದೆ. ಅನಾರೋಗ್ಯಕ್ಕೆ ತುತ್ತಾದೆ ಅದರಿಂದ ಗುಣಮಾನವಾಗಲು 15 ದಿನ ಅಥವಾ ಅದಕ್ಕಿಂತ ಹೆಚ್ಚು ದಿನಗಳು ಬೇಕಾಗುತ್ತವೆ. ಇದರಿಂದ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಕುಂದಂಟಾಗುತ್ತದೆ. ಇತರ ದೀರ್ಘಾವಧಿಯ ಅಪಾಯಗಳನ್ನು ಲಿಕೆಯಿಂದ ನಿಯಂತ್ರಣ ಮಾಡಬಹುದು.

ಈ ಹಿನ್ನೆಲೆಯಲ್ಲಿ ಪ್ರೋಫೆಕ್ಟ್‌ರುತ್ತಮು ಮತ್ತು ಗೆ ಸಂಪ್ರಯಾರ್ಥ ರೋಗನಿರೋಧಕ ವೇಳಾವಸ್ಥೆಯ ಬಗ್ಗೆ ತಮ್ಮ ಮತ್ತು ತಜ್ಞರನ್ನು ಸಂಪರ್ಕಿಸಿ ಅವರಿಂದ ಸೂಕ್ತ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕು. ತಮ್ಮ ಮಗುವಿಗೆ 1 ರಿಂದ 2 ವರ್ಷದ ಅವಧಿಯಲ್ಲಿ ನಿರೋಧಕವನ್ನಿಸಿರುವ ಏಳು ಲಿಕೆಗಳಾದ ಚಿಕ್ನೊಪಾಕ್ ಮತ್ತು ಹೆಚ್ಟೈಟ್‌ನ ಮೊದಲ ಡೋಸ್, ಹಿಬ್‌, ಡಿಟ್ರಿಟ್ ಹಿಬ್, ಬಿಟ್ಟಿಟ್ ಮತ್ತು ಪ್ಲಾಗ್ ಕಾಯಿಲೆಗೆ ವಾರ್ಷಿಕ ಡೋಸ್ ಹಾಕಿಕೊಳ್ಳಬೇಕು.



ವೈರಲ್ ಸೋಂಕು; ಕಾಳಜಿ ಬೇಕು

ಬೆಂಗಳೂರಿನ ಮೂರು ವರ್ಷದ ಪ್ರತಿಯೊಬ್ಬ ವರ್ಷದಲ್ಲಿ ರೋಗ ನಿರೋಧಕ ಶಕ್ತಿಯಿಂದ ಕಂಡುತ್ತದೆ. ರೋಗಗಳಿಂದ ರಕ್ಷಣೆಕೊಳ್ಳುವ ಸಾಧ್ಯತೆ ಕಡಿಮೆ ಇರುತ್ತದೆ ಹಾಗೂ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ. ಏರಡನೇ ವರ್ಷದಲ್ಲಿ ಮತ್ತು ಗೆ ಮತ್ತು ಹೆಚ್ಟೈಟ್ ಎ ಲಿಕೆಗಳ ಮೊದಲ ಡೋಸ್ ನಿರೋಧಕ ಶಕ್ತಿಯ ಕೌರತಿಗೆ ಅನುವಂಶಿಕೀಯೆಯಿಂದ ಕಾರಣ ಎಂಬುದು ಹತ್ತೆಯಾಯಿತು.

ನಮ್ಮ ದೇಶದಲ್ಲಿ ಸಾಮಾನ್ಯ ಮತ್ತು ರೋಗ ನಿರೋಧಕ ಶಕ್ತಿಯ ಕೌರತಿಯಿಂದ ಬಳಲ್ಪಿಡಿರುವುದು ಗೊತ್ತಾಗಿದೆ. ಪ್ರೋಟೈಕ್ ಹಾಗೂ ಸಮುದ್ರೋಲಿತ ಆಹಾರದ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಟೈಕೊಳ್ಳಬಹುದು. ಅನುವಂಶಿಕೀಯ ಕಾರಣದಿಂದ ಮತ್ತು ಈ ಸಮಸ್ಯೆ ಎದುರಿಸಬೇಕಾಗುತ್ತದೆ.

ಪ್ರತಿ 2000 ಮತ್ತು ಕ್ಲಾರ್ ಒಂದು ಮಗು ತೀವ್ರತರಿಂದ ಅನುವಂಶಿಕೀಯ ತೊಂದರೆಯಿಂದ ಬಳಲ್ಪಿಡುತ್ತದೆ. ಪ್ರೈವೆಂಟ್ ಇಂತಹ ಸೋಂಕಿನಿಂದ ಬಳಲ್ಪಿಡುವ ಮತ್ತು ಹೆಚ್ಚಾಗುತ್ತೇ ಇದೆ. ಕಳೆದ ಏರಡು ವರ್ಷಗಳಿಂದಿಂದಿಗೆ ಚಂಡೀಗಳಿಂದಲ್ಲಿ 600, ಮುಂಬಯಿಯಲ್ಲಿ 500, ಕನ್ನಾಡಕಳದಲ್ಲಿ ಸುಮಾರು 100 ಮತ್ತು ಅನುವಂಶಿಕ ತೊಂದರೆಯಿಂದ ರೋಗ ನಿರೋಧಕ ಶಕ್ತಿ ಕೌರತಿಯಿಂದ ಬಳಲ್ಪಿಡಿರುವುದು ಅಬೆಗ್ಗಿ ಭಾರತಿಯ ಹೆಚ್ಚೆಯಿಂದು ಸಂಪ್ರಯಾರ್ಥ (ಇಂಡಿಯನ್ ಮೆಡಿಕಲ್ ಅಸೋಸಿಯೇಷನ್) ನಡೆಸಿದ ಸಮೀಕ್ಷೆಯ ಅಂತಿಮ ಅಂತರ್ಗಳಿಂದ ಗೊತ್ತಾಗಿದೆ. ಇಂಥು ಮತ್ತು ಗೆ ಸತತವಾಗಿ ಆಂಟಿ ಬಯಿಟಿಕ್‌ಗಳನ್ನು ನೀಡುವಂಥೆ ಬೆಳಿಕ್ಕೆ ನೀಡಬೇಕಾಗಿದೆ.

‘ಇದೊಂದು ವಿರಳ ರೀತಿಯ ಕಾಯಿಲೆ. ವಂತವಾಹಿಗಳ ಮೂಲಕ ಮಗುವಿಗೆ ಇದು ಪರಾವರ್ತನೆಯಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಲೊಪವಿದ್ದು ಇದರಿಂದ ಅತ್ಯಂತ ಸಣ್ಣ ಸೋಂಕು ಉಂಟಾದರೊಮ್ಮೆ ಮೇಲೆ ಕೀವ್ ದುಷ್ಪರಿಣಾಮ ಬೀರುತ್ತದೆ. ಕ್ವಾಸೋಇಟ್, ಪಚಿನಾಂಗ ವ್ಯಾಪ್ತಿ ಮುಂತಾದವು ಮೊದಲು ಸೋಂಕಿಗೆ ಗುರಿಯಾಗುತ್ತದೆ. ಆದ್ದರಿಂದ ಇದನ್ನು ಸಾಮಾನ್ಯ ಸೋಂಕು ಎಂದು ತಪ್ಪಾಗಿ ಅಥವಾ ಮಾಡಿಕೊಳ್ಳಲಿ ಸಾಧ್ಯತೆ ಇರುತ್ತದೆ’ ಎಂದು ಹೇಳುತ್ತಾರೆ ಬೆಂಗಳೂರಿನಲ್ಲಿರುವ ಮತ್ತು ತಜ್ಜಾದಾ. ತರ್ತು ಕಾಮತ್.

‘ಪ್ರಾಥಮಿಕ ರೋಗ ನಿರೋಧಕ ಶಕ್ತಿಯಿಂದ (ಪಿಬಿಡಿ) ಬಳಲ್ಪಿಡುವ ಮತ್ತು ಸೋಂಕು ಸಂಪರ್ಕದಲ್ಲಿ ಲೊಪವಿದ್ದು ಇದರಿಂದ ಅತ್ಯಂತ ಸಣ್ಣ ಸೋಂಕು ಉಂಟಾದರೊಮ್ಮೆ ಮೇಲೆ ಕೀವ್ ದುಷ್ಪರಿಣಾಮ ಬೀರುತ್ತದೆ. ಕ್ವಾಸೋಇಟ್, ಪಚಿನಾಂಗ ವ್ಯಾಪ್ತಿ ಮುಂತಾದವು ಮೊದಲು ಸೋಂಕಿಗೆ ಗುರಿಯಾಗುತ್ತದೆ. ಆದ್ದರಿಂದ ಇದನ್ನು ಸಾಮಾನ್ಯ ಸೋಂಕು ಎಂದು ತಪ್ಪಾಗಿ ಅಥವಾ ಮಾಡಿಕೊಳ್ಳಲಿ ಸಾಧ್ಯತೆ ಇರುತ್ತದೆ’ ಎಂದು ಹೇಳುತ್ತಾರೆ ಈ ವ್ಯಾಪ್ತಿಯಲ್ಲಿ ಸೇವಿಸಿ...

ಮತ್ತು ಕಂಪಲು ಹೆಚ್ಚು ಸೇವಿಸಿ...
ಮತ್ತು ಕಂಪಲು ಹೆಚ್ಚು ಕಣ್ಣಲ್ಲಿ ಹೆಚ್ಚಿನ ನಿರೋಧಕ ಶಕ್ತಿಯಿಂದ ಪರಾವರ್ತನೆ ಹಾಗೂ ಸಾಮಾನ್ಯ ಸಂಪರ್ಕದಲ್ಲಿ ಲೊಪವಿದ್ದು ಇದರಿಂದ ಅತ್ಯಂತ ಸಣ್ಣ ಸೋಂಕು ಉಂಟಾದರೊಮ್ಮೆ ಮೇಲೆ ಕೀವ್ ದುಷ್ಪರಿಣಾಮ ಬೀರುತ್ತದೆ. ಕ್ವಾಸೋಇಟ್ ನಿರೋಧಕ ಶಕ್ತಿಯಿಂದ ಸಂಪರ್ಕದಲ್ಲಿ ಲೊಪವಿದ್ದು ಇದರಿಂದ ಅತ್ಯಂತ ಸಣ್ಣ ಸೋಂಕು ಉಂಟಾದರೊಮ್ಮೆ ಮೇಲೆ ಕೀವ್ ದುಷ್ಪರಿಣಾಮ ಬೀರುತ್ತದೆ. ಆಹಾರದ ಭಾಗವಾಗಿ ಕಣ್ಣಗಳು, ನಿಂಬೆಹೆಣ್ಣು, ಈಯಲ್ಲಿ, ಕುಂರಿ, ಬೆಳ್ಳಲ್ಲಿ, ಅರಿಸಿನ, ಸೊಪ್ಪೆ, ತರ್ಕಾರಿ ಬಳಿಪಿಟ್ಟಿಕ್‌ಗಳನ್ನು ಸಹ ನೀಡಬೇಕಾಗುತ್ತದೆ’ ಎಂದು ಹೇಳುತ್ತಾರೆ ಈ ವ್ಯಾಪ್ತಿಯಲ್ಲಿ ಬಳಸಿದರೆ ರೋಗ ನಿರೋಧಕ ಶಕ್ತಿಯಿಂದ ಪರಾವರ್ತನೆ ಹಾಗೂ ಸಾಮಾನ್ಯ ಸಂಪರ್ಕದಲ್ಲಿ ಲೊಪವಿದ್ದು ಇದರಿಂದ ಅತ್ಯಂತ ಸಣ್ಣ ಸೋಂಕು ಉಂಟಾದರೊಮ್ಮೆ ಮೇಲೆ ಕೀವ್ ದುಷ್ಪರಿಣಾಮ ಬೀರುತ್ತದೆ. ಕ್ವಾಸೋಇಟ್, ಪಚಿನಾಂಗ ವ್ಯಾಪ್ತಿ ಮುಂತಾದವು ಮೊದಲು ಸೋಂಕಿಗೆ ಗುರಿಯಾಗುತ್ತದೆ. ಆದ್ದರಿಂದ ಇದನ್ನು ಸಾಮಾನ್ಯ ಸೋಂಕು ಎಂದು ತಪ್ಪಾಗಿ ಅಥವಾ ಮಾಡಿಕೊಳ್ಳಲಿ ಸಾಧ್ಯತೆ ಇರುತ್ತದೆ. ಇಂಥು ಮತ್ತು ಗೆ ಸತತವಾಗಿ ಆಂಟಿ ಬಯಿಟಿಕ್‌ಗಳನ್ನು ನೀಡುವಂಥೆ ಬೆಳಿಕ್ಕೆ ನೀಡಬೇಕಾಗಿದೆ.

■ ಯು.ಎ.